



ರಿಷ್ಟ್‌ ಶೆಟ್ಟಿ 'ಕಾಂತಾರ' ಪೀಠ್‌ಲ್ ಕೆಂದೆಯನ್ನು ಒಂದು ವರ್ಷ  
ಬರೆದು ಮುಗಿಸಿ ಎದ್ದಿದ್ದಾರೆ. ರವಿಚಂದ್ರನ್ 'ಬಿಡುವಾಗಿದ್ದೇನೇ... ಬನ್ನಿ,  
ಹತ್ತು ಸಿನಿಮಾ ಮಾಡೋಣ' ಅಂತ ಆಹ್ವಾನವಿಶ್ರಿತಿದ್ದಾರೆ. ಜನರು  
ಮೊಬೈಲ್ ಪರದೆಗಳ ಮೇಲೆ ಕಣ್ಣ ಕೀಲಿಸಿ ಕುಳಿತಿದ್ದಾರೆ. ಒಟ್ಟಿಟಿಗಳು  
ನಗುತ್ತಿವೆ. ಧಿಯೀಟರ್‌ಗಳು ಅಳ್ಳತ್ತಿವೆ ಎಂದು ಅವುಗಳ ಮಾಲೀಕರೇ  
ಕಣ್ಣೀರಿಡುತ್ತಿದ್ದಾರೆ. ಇಷ್ಟಕ್ಕೂ ಕನ್ನಡದ ಚಿತ್ರರಂಗದ ಈ ಹೊತ್ತಿನ  
ಸಮಸ್ಯೆಯಾದರೂ ಏನು? ಬನ್ನಿ ಮಾತಾಡೋಣ... ಮಾತಿಗೆಳೆಯೋಣ.

## ■ ವಿಶಾವಿ ಎನ್

**ಕನ್ನಡದ ತಾರಾ ನಟರು ಚಕ್ಕಚಕನೆ ಸಿನಿಮಾಗಳನ್ನು ಮಾಡುತ್ತಿಲ್ಲ;** ಹೀಗಿರುವಾಗ ಜಿತ್ತುಮಂದಿರಗಳಿಗೆ ಜನರು ಯಾಕಾದರೂ ಬಂದಾರು ಎನ್ನುವ ಸೊಲ್ಲು ಒಂದು ಕಡೆ. ಮಲ್ಲಿನ್‌ಕೌ ಸಂಸ್ಥಾತಿ ಸೊಣಿ ನಗರ, ಪಟ್ಟಣಗಳಿಗೂ ಚಾಚಿಕೊಳ್ಳುತ್ತಿರುವಾಗ ಕುಟುಂಬವ್ಯಾಂದು ಸಿನಿಮಾ ನೋಡಲು ಸಾವಿರ ರೂಪಾಯಿಗೂ ಹೆಚ್ಚು ಹಣವನ್ನು ವ್ಯಯ ಮಾಡುವುದಾದರೂ ಹೇಗೆ ಎನ್ನುವ ನಿಟ್ಟಿಸಿರು ಬೇರೆತ ಮಾತು ಇನ್ನೋಂದು ಕಡೆ. ಒಂದು ತಿಂಗಳು ಕಾದು ಕುಳಿತರೆ ಸಾಕು, ಯಾವುದೋ ಉಟ್ಟಿಟಿಯಲ್ಲೇ ಬಿಡುವಾದಾಗ ಸಿನಿಮಾ ನೋಡಬಹುದು ಎನ್ನುವ ಹೋಸಕಾಲದ ಸತ್ಯ ಉಪ್ಪುವರವರು ಮತ್ತೊಂದು ಕಡೆ. ಪ್ರಕೃಷ್ಟಿಯಾಗಿ ಯಾವುದೇನೇ ವೆಚ್ಚಸ್ಟೊಗಳಲ್ಲಿ ಸಿಗುವ 'ಕದ್ದ' (ಪ್ರರಿ) ಸಿನಿಮಾಗಳನ್ನೇ ನೋಡಿಕೊಂಡು ಮುಗುಳನಗೆ ಬೇರುವ ಹ್ಯುಕೆಳು ಮಾಡೊಂದು ಕಡೆ.

ಈ ಎಲ್ಲ ವಾಸ್ತವಗಳನ್ನು ನೋಡಿದರೆ, ಕನ್ನಡ ಚಿತ್ರರಂಗ ಸಂಕ್ಷಾರದಲ್ಲಿ ಇದೆ ಎನ್ನುವುದನ್ನು ಅಲ್ಲಾಗಲೀಯಲಾಗುತ್ತದೆ. ಹಾಗೆಂದ ಮಾತ್ರಕ್ಕೆ, ಈ ಸಂಕ್ಷಾರ ಈ ಕಾಲಫ್ರಾಂಕ್‌ಡ್ರಾಫ್ಟ್ ಅಲ್ಲವೆನ್ನುವ ಸತ್ಯವನ್ನು ಮರೆಯಲಾಗುತ್ತದೆ. 'ಸತಿ ಸುಲೋಚನ' ತೆರೆಕಂಡು 90 ವರ್ಷಗಳು ಸಂದಿರುವ ಈ ಸಂದರ್ಭದಲ್ಲಿ ಒಂದೊಂದು ದಶಕದ ಚಿತ್ರರಂಗದ ಹಿತಿ-ಗತಿಯನ್ನು ಅಭಯೋಕನ ಮಾಡಿಕೊಳ್ಳುತ್ತಾ ಬಂದರೆ, ಸಮಸ್ಯೆಗಳ ಸ್ವರೂಪ ಬೇರೆ ಬೇರೆಯಾಗಿರುವುದು ನಿಗಿನಿ ಕೆಂಡಡತೆಯೇ ಕಾಣಿಕ್ಕುದೆ ಮದ್ದಾಸ್ತಾನಲ್ಲಿ ಸಿನಿಮಾ ತಯಾರಿ ನೆಲೆಗೊಂಡಿದ್ದಾಗ ಅನುಭವಿಸಿದ್ದ ಪಡಿಪಾಟಿಲ್ಲ ಬಗೆಯನ್ನು ಮರೆಯಲಾದಿತೆ? ಡಿಬ್ಬಿಗ್‌ ವ್ಯಾಪಕವಾದಾಗ, ಅದರಿಂದ ಹೋರಬರಲು ಚಿತ್ರರಂಗದ ದಿಗ್ಜಿಟಲ್ ಘರ್ಮಾಹಾತ್ 'ಕನ್ನಡ ರಾಧ' ಎಳೆದ ಕಥನ ಕೂಡ ಸಿನಿಮಾದವ್ಯೇ ರೋಚಕ. ರೀಮೇಕ್‌ಗಳನ್ನೇ ಎಳೆದೆಂದು ತಂದು ರೀಲುಗಳಲ್ಲಿ ಸುತ್ತಿ, ವರ್ಷಕ್ಕೆ ಬಿಡಾರು ಸಿನಿಮಾಗಳನ್ನು ನೇಯ್ಯ ನಿಮಾರ್ಪಕರು ಹಾಕಿಕೊಟ್ಟ ಮಾದರಿಯಿಂದ ಬಿಡುಗಡೆ ಪಡೆಯಲು ಬಯಸಿದ ಸ್ವಜನಶೀಲ ಮನಸ್ಸಾಗಳ ಹೋರ್ಯಾಟ ಬಲ್ಲವರು ನಮ್ಮ ನಡುವೆ ಆಗಲೂ ಇದ್ದಾರೆ.

ಈಗ ಮಹಾನಗರಗಳಲ್ಲಿ ಏಕಪರದೆ

ಚಿತ್ರಮಂದಿರಗಳು ಒಂದೊಂದಾಗಿ ಕಣ್ಣಬೆಳ್ಳತ್ತಾ ಬಂದು, ಮಾಲ್‌ಗಳಿಂಬ ಇಮಾರತ್ತುಗಳು ಮೇಲೆದ್ದು ನಿಲ್ಲುತ್ತಿವೆ. ಅಲ್ಲಿ ಸಿನಿಮಾ ನೋಡಲು ವರದು ಮಾತ್ರ ಕುಟುಂಬ ಹೋದರೆ, ಸಿನಿಮಾ ಟಿಕೆಟ್‌-ಸ್ಟೂಕ್‌, ಪಾರ್ಕಿಂಗ್ ಅಂತಲ್ಲ ಕಷ್ಟಪ್ಪಣಿ. ₹2000 ಶಿಕದೆ ಹೋರಬರಲು ಸಾಧ್ಯವೇ ಇಲ್ಲ ಎನ್ನುವ ಸ್ಥಿತಿ.

**ಸಾರ್ಥಕಗಳನ್ನು ಅವರ ಹಾಡಿಗೆ ಬಿಡಿ...**

ಈ ಕಾಲದ ಬಿಕ್ಕಬೆಳ್ಳಿನು ಎಂಬ ವಿವರವಾಗಿ ಸುಧಿಮಿತ್ರರು ಗಮನಸೇಳಿದಾಗ, ಇತ್ತಿಚೆಗೆ ರವಿಚಂದ್ರನ್ ಭಿಡೆಯಿಲ್ಲದೆ ಮಾತನಾಡಿದರು. 'ಯಶ್, ದಶನ್ ವರ್ಷಕ್ಕೆ ಏರಡು-ಮೂರು ಸಿನಿಮಾಗಳನ್ನು ಮಾಡಲು ಶುರುಮಾಡಿದರೆ, ಕೆಲವೇ ವರ್ಷಗಳಲ್ಲಿ ಅವರಿಗೆ ಮಾರ್ಕೆಟ್ ಇಲ್ಲದಂತಾಗುತ್ತದೆ. ಸಾರ್ಥಕ್ ಬಂದು ಸಿನಿಮಾ ಮಾಡಬೇಕು ಎಂದು ಎಲ್ಲರೂ ಬಯಸುವುದರಲ್ಲಿ ಅಧಿಕವಿಲ್ಲ. ನಾನು ಪ್ರರಸೋತ್ತಾಗಿದ್ದೇನೆ. ಬನ್ನಿ, ವರ್ಷಕ್ಕೆ ಹತ್ತು ಸಿನಿಮಾ ಮಾಡಲು ಕೂಡ ರೆಡಿ. ಕಥೆಗಳನ್ನು ತನ್ನ ಎಂದೆಲ್ಲ ಕ್ರೇಡಿ ಶೈಲಿಯಲ್ಲೇ ಹೇಳಿದರು.

ಕನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎಂ. ಸುರೇಶ್, ರವಿಚಂದ್ರನ್ ಅವರು ಆಡಿದ ಮಾತನ್ನು ವಿರೋಧಿಸುತ್ತಿರೇ ಪ್ರತಿಯಿಂದಿಯ ನೀಡಿದ್ದು ಹೀಗೆ: 'ಹಿರಿಯರು ಸಲಹೆಗಳನ್ನು ಕೊಡಬೇಕು, ನಿಜ ಆದರೆ, ಇಂಗ್ಲೀಸ್, ಸಿಮಂಟ್, ಕಬ್ಬಿಣ ಹಾಕಿ ಚಿತ್ರರಂಗವೆಂಬ ಕಟ್ಟಡ ಕಟ್ಟಿದ ನಿಮಾರ್ಪಕರನ್ನು ಮರೆಯುವುದು ಸರಿಯಲ್ಲ. ಆ ಕಟ್ಟಡದ ಕೋಣೆಯಲ್ಲಿ ಈಗ ಬಣ್ಣಿ ಲೊಬ್‌ಸ್‌ಕೋ ಮೆತ್ತಿಕೊಳ್ಳುತ್ತಾ ನಿತ ನಟ-ನಟಿಯರು ಪರಂಪರೆಯನ್ನು ನಿರಾಕರಿಸುವಂತೆ ಮಾತನಾಡುವುದನ್ನು ನಾನು ಒಪ್ಪುವುದಿಲ್ಲ. ರಾಜ್‌ಪುರಮಾರ್, ಅಂಬಿರ್ಜ್, ಶಂಕರ್‌ನಾಗ್, ವಿಷ್ಣುವರ್ಧನ್ ಅವರಂತಹ ನಟರು ಸಿನಿಮಾ ಮಾಡುತ್ತಿರ್ದಾಗ ನಿಮಾರ್ಪಕರ ಬಗೆಗೆ ಕಾಳಜಿ ಇತ್ತು. ಈಗ ಏನಾದರೂ ಸೂಕ್ಷ್ಮವಾಗಿ ಮಾತನಾಡಲು ಹೋದರೆ, 'ಯಾರವ್ವಾ ನಿನಗೆ ಸಿನಿಮಾ ಮಾಡಲು ಹೇಳಿದ್ದು' ಎಂದು ಹಾರಿಕೆಯಿಂದ ಮಾತನಾಡುತ್ತಾರೆ. ಇದು ಕ್ಷಾರವಾನ್‌ಗಳ ಕಾಲ. ಪ್ರೋಫೆಕ್ಟ ನಟ-ನಟಿಯರೂ